

Eminent Researcher Padma Bhushan  
**Prof. B. V. Sreekantan**  
Felicitates budding Research Team  
**"DREAMERS"**  
of



**SAHYADRI**  
COLLEGE OF ENGINEERING & MANAGEMENT  
MANGALORE



Team, "DREAMERS," win First place  
at  
IIT-Kharagpur in NSSC '13

**Press Clippings**



## **Team, "DREAMERS," win First place at IIT-Kharagpur in NSSC '13**

Continuing their winning spree, 4 members of the "DREAMERS" {Diversified Real-time Engineers Aspiring to Marvell in Energy, Resources & Self}, members of the Alpha Flying Club, Sahyadri College of Engineering & Management, comprising (i) Johnson Tellis & (ii) Fadil Luqman, Semester V, Department of Electronics & Communication Engineering; (iii) Gautham Nayak, Semester V, Department of Mechanical Engineering; and (iv) Aman Agarwal, Semester III, Department of Computer Science Engineering have won the first place for their innovative design of an 'All-terrain vehicle for use on the surface of the moon,' in the event - 'Drill-Droid' in the NSSC'13 (National Students' Space Challenge -13), organised by IIT-Kharagpur under the aegis of ISRO, catapulting the college yet again onto the national map. The project was guided and supported by Prof. Abdul Kareem, Associate Professor, Department of Electronics & Communication Engineering.

National Students'™ Space Challenge is the sole technical fest of its genre dedicated to promoting space enthusiasm in India. It was conceived by Space Technology Students'™ Society, a group of IITians from various disciplines working towards a common goal of motivating space interest among the student community of India, which is trying to emerge as one of the major forefronts in the field of space technology.

The Drill-Droid event in which the team won the first place aims to help in the endeavour to make new and fascinating discoveries ever since NASA's Mars Science Laboratory landed the Curiosity Rover on Mars in 2011, with the efforts of finding evidence of life. With this passion NASA has planned to launch a rover in 2020 which can bring back samples of Martial Soil back to Earth. Drill-Droid aims to help in this endeavor and collect samples from under a solid surface. The participants were expected to build a manual bot which would be capable of traversing a difficult terrain, having a drill mechanism attached. The mechanism should be able to drill at specific locations in the arena and also collect samples present underneath. The bot should thus be able to traverse a rocky terrain like Mars, drill through thermocol placed at specific locations and suck the liquid through the holes drilled at the marked locations. With a terrain already laid out with specifics and the judging parameters being stringent, it was only a matter of time before the team, 'DREAMERS,' was able to clinch the First place in the event, competing against more than twenty teams from different states and setting up a high score of 600+ leaving behind about other 20 teams with 300 points, including IITians and NITians. Thought to be a perfect bot, it still emerged with some hiccups. The team persevered till the very end and by implementing unique ideas firmed its position to the highest zenith. All who were a part of the event appreciated the team work and capabilities.



## Sahyadri College 'bot' bags first prize at NSSC 2013

TIMES NEWS NETWORK

Mangalore: Padma Bhushan B V Sreekantan felicitated budding research team of Sahyadri College of Engineering and Management that bagged first patent of Karnataka Government Research Center Sahyadri (KGRCS) and the first place in NSSC '13 at IIT-Kharagpur here on Friday. Professor Sreekantan was invited to interact and meet with the members of the newly formed VTU Research Consortium under the aegis of the KGRCS.

Sreekantan felicitated team 'Dreamers' of the college who won first place in National Students Space Challenge (NSSC) '13 at IIT Kharagpur for their innovative design of all-terrain vehicle for use on the surface of the moon. The Dreamers - Diversified Real-time Engineers, Aspiring to Marvell in Energy, Resources and Self, members of Alpha Flying Club of the College are Johnson Tellis, Fadil Luqman, Gautham Nayak, and Aman Agarwal.

The team's design of ATV was entered in Drill-Droid in NSSC '13 under the aegis of ISRO. The award here has catapulted college yet again onto the national map. Abdul Kareem, associate professor, department of electronics and communication engineering guided the project. NSSC is the sole technical fest of its genre dedicated to promoting space enthusiasm in India. It was conceived by Space Technology Students' Society, a group of IITians.

Drill-droid event in which team won the first place aims to help in endeavour to make new and fascinating discov-



**WINNERS:** Team 'Dreamers' from Sahyadri College of Engineering and Management who the first place in National Students Space Challenge '13 at IIT Kharagpur

eries ever since NASA's Mars Science Laboratory landed the Curiosity Rover on Mars in 2011, with efforts of finding evidence of life. With this passion NASA has planned to launch a rover in 2020 that can bring back samples of Martian soil to Earth. Drill-Droid aims to help in this endeavour and collect samples from under solid surface.

The participants were expected to build a manual bot which would be capable of traversing a difficult terrain, having a drill mechanism attached. The mechanism should be able to drill at specific locations in the arena and also collect samples present underneath. The bot should thus be able to traverse a rocky terrain like Mars, drill through thermo-col placed at specific locations and suck the liquid through the holes drilled at the marked locations.

With a terrain already laid out with specifics and the

judging parameters being stringent, it was only a matter of time before the team Dreamers was able to clinch the first place in the event, competing against more than twenty teams from different states and setting up a high score of 600+ leaving behind about other 20 teams with 300 points, including IITians and NITians. Thought to be a perfect bot, it still performed notwithstanding some hiccups.

Two team members of Dreamers invented and filed first patent of KGRCS. This very first patent has these novelties - solar-electricity is produced through muscle power. Solar-energy is stored in our body which is lead-free battery. Thus stored solar-energy could light 1W table lamp by 10W feet-pedaling; muscle power can generate up to 100W electricity by pedaling cycle on stand. Muscle power is also UPS & could light full home with up to 100W.

The Times of India - 17.9.2013

MANGALORE 14 SEPTEMBER 2013 SATURDAY 23.50 PAGES 16 MANGALORE CITY

THE  NEW  
**INDIAN EXPRESS**

CHENNAI • MACKURAI • VAYNAWADA • BANGALORE • KODCHI • HYDRABAD • VISAKHAPATNAM • COIMBATORE • KOLKATTA • THIRUVANANTHAPURAM • BELGAUM • BHUBANESWAR • SHIMOGA • TRICHY • WWW.NEWINDIAN.COM

## 'Dreamers' of SCEM Declared the Best at Space Challenge

Express News Service

**Mangalore:** It was quick thinking that helped the prototype, an all-terrain vehicle designed by 'Dreamers' of Sahyadri College of Engineering and Management (SCEM), stand out from other models to be declared the best at the National Students Space Challenge fest which ended at IIT-Kharagpur here recently.

A visibly delighted Johnson Tellis of Dreamers (Diversified Real-time Engineers Aspiring to Marvel in Energy, Resources and

Self) recollected that on reaching the venue they realised that the prototypes participating in the event were tested on the basis of stability and control.

Within two nights, the team with the help of Associate Professor in the Department of Electronics and Communication Engineering Prof Abdul Kareem made modifications to ensure simultaneous drilling and sucking of liquid to reduce time.

With a terrain already laid out with specifics and the judging parameters being stringent, the 'Dream-

ers' persisted and clinched first place in 'Drill-Droid' event, edging out more than 20 teams from different states.

Dreamers final score read 600+, which was much ahead of 20 IITians and NITians teams with 300 points. Crowning their glory, members of Dreamers, including Fadih Luqman (III year, Department of Electronics and Communication Engineering), Gautham Nayak (III year, Department of Mechanical Engineering) and Aman Agarwal (II year, Department of Computer Science Engi-

neering), were felicitated by Padma Bhushan awardee Prof B V Sreekantan. Prof Sreekantan appreciated the innovation in the device said such efforts should be encouraged. Dreamers will be heading to IIT Chennai soon, on invitation. The prototype weighing just 6.5 kg was completed at a cost of ₹18,600.

Sahyadri Educational Institutions Director D L Prabhakara, SCEM Principal Umesh M Bhushi, KGRCS Director Prof B N Karkera, Dean (research) Timothy G Lemihan among others were present.



Members of Dreamers, whose all-terrain vehicle was declared the best at the National Students Space Challenge fest | EXPRESS PHOTO



## M'lore engg students' rover design wins national contest

**MANGALORE:** The team 'Dreamers,' comprising four students from Sahyadri College of Engineering and Management, Mangalore, bagged the first place for their rover design at the 'Drill-droid' event of the National Students Space Challenge contest (NSSC 13) held at IIT Kharagpur.

Addressing media persons, College Principal Dr Umesh M Bhushi said that Johnson Tellis, Fadi Luqman (Dept of Electronics and Communication Engineering), Gautham Nayak (Dept of Mechanical Engineering) and Aman Agarwal (Dept of Computer Science Engineering) have developed an innovative design of a rover like vehicle which is termed as an 'all-terrain vehicle for use on the surface of the Moon'.

In the contest, the participants were expected to build a manual bot which would be capable of traversing a difficult terrain, having a drill mechanism attached. The mechanism should be able to drill at specific locations in the arena and also collect samples present underneath. The 'Dreamers' team built a 6.5 kg rover like vehicle with an inbuilt drilling and sucking arrangement. "The arrangement of drilling cum sucking was unique as it saves time and cost,



**The team 'Dreamers' of Sahyadri College of Engineering and Management, Mangalore, alongwith Management and staff members display the rover like vehicle which they developed.**

as well as help reduce the size of the vehicle," explained Johnson Tellis, who was part of the team. The bot was put into test at beach and road. The students took one month to develop the design spending Rs 18,500 with the whole hearted support of Dept of Electronics and Communication Engineering Associate Professor Prof Abdul Kareem. Sona Krishnan, Archana Shetty, Anvar, John Nikhil Poyyalil and Ishanth Kottary were also part of the team.

**'Focus on components'**  
As far as Indian Space research

is concerned, it is high time to focus on components, says eminent researcher in the area of astrophysics, Prof BV Sreekanth. "About 70 to 80 per cent of component industry is not qualified for space industry. Hence, we have to import all these important components," he pointed. He felicitated the students for developing an innovative design and topping at the national-level contest.

Sahyadri Educational Institutions Research Dean Dr Timothy G Lenihan, Director Dr D L Prabhakara, Administrator M N Nayak also were present.  
**DH News Service**



## Victorious Sahyadri team felicitated

**MANGALORE:** The 11-member team from city-based Sahyadri College of Engineering and Management that won the first prize in the National Students Space Challenge organised by the IIT Kharagpur was felicitated on Friday.

The team, named Dreamers, won the prize for their prototype of "All India Terrain vehicle for use on moon surface."

Team leader Johnson Tellis, a third-year engineering student, said the prototype clinched the title for its stability, control and accuracy in functions.

The Hindu - 16.9.2013



The Hindu online - 16.9.2013





# ಲೂನಾರ್ ರೋವರ್ ಚಾಲೆಂಜ್‌ಗೆ ಸಹ್ಯಾದ್ರಿ ತಂಡ

ಪ್ರಜಾವಾಣಿ ವಾರ್ಡ್

ಮಂಗಳೂರು: ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಉದ್ಯೋಗವನ್ನು ಸಂಶೋಧನಾ ತಂಡ ಮುಂದಿನ ಮದ್ರಾಸ್ ಐಐಟಿಯಲ್ಲಿ ನಡೆಯಲಿರುವ ಲೂನಾರ್ ರೋವರ್ ಚಾಲೆಂಜ್‌ನ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಇತ್ತೀಚೆಗೆ ಕರ್ನಾಟಕ ಐಐಟಿಯಲ್ಲಿ ನಡೆದ ಎನ್‌ಎಸ್‌ಎಸ್‌-13 (ನ್ಯಾಷನಲ್ ಸ್ಟುಡೆಂಟ್ಸ್ ಸ್ಟರ್ಡ್ ಆರೋಜ್) ಸ್ಪರ್ಧೆಯಲ್ಲಿ ಚಂದ್ರ ಗ್ರಹದ ಏರುತ್ತಗಿನ ಮೇಲ್ ಪದರದ ಮೇಲೆ ಓಡಾಡುವ ವಾಹನ ಮಾಡರ್ ತಯಾರಿಕೆಯ ವಿಭಾಗದಲ್ಲಿ ಪ್ರಥಮ ಒತ್ತು ಮಾನ್ಯ ಪಡೆದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ 'ಡ್ರಿಮರ್ಸ್' ತಂಡ ಮದ್ರಾಸ್ ಐಐಟಿಯ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಟೀಮ್ ಇಂಡಾ ಈ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಪ್ರಸ್ತುತ ರೂಪಿಸಲಾದ ಮಾದರಿಯನ್ನೇ ಇನ್ನಷ್ಟು ಪರಿಷ್ಕರಿಸಲಾಗುವುದು ಎಂದು ತಂಡದ ಸಾಯಕ

## ಬಾಹ್ಯಾಕಾಶ ಯಾನ ಉಪಕರಣದ ಸ್ಪರ್ಧೆಗೆ ತಯಾರಿ ಆಗತು

ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿ ವಸ್ತುಗಳ ಬಳಕೆ ಕಡಿಮೆ ಪ್ರಮಾಣದ್ದು. ಆದ್ದರಿಂದ ಅವುಗಳನ್ನು ಅನುಭವ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನಾವು ಅದನ್ನು ಸ್ಪರ್ಧೆಗೆ ನಿರ್ಮಿಸಿ ವಸ್ತುಗಳನ್ನೇ ಬಳಸುವ ಮತ್ತು ಉತ್ಪಾದಿಸುವ ಒಳ್ಳೆ ಗಮನ ಪರಿಗಣಿಸಿ ಎಂದು ನಿಯಮಗಳ ಸಂಶೋಧಕ ಪ್ರೊ. ಬಿ. ವಿ. ಶ್ರೀಕಾಂತ್ ಹೇಳಿದರು. ಐಐಟಿ ಕರ್ನಾಟಕದಲ್ಲಿ ನಡೆದ ಸ್ಪರ್ಧೆಯಲ್ಲಿ ಒತ್ತುಮಾನ್ಯ ಪಡೆದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ 'ಡ್ರಿಮರ್ಸ್' ತಂಡವನ್ನು ಸನ್ಮಾನಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಯಾರಲ್ಲೋ ಮಾದರಿಗಳನ್ನು ಕಟ್ಟಿ ಸ್ಪರ್ಧೆಗಳಲ್ಲಿ ಭಾಗವಹಿಸುವುದುಂಟು. ಆದರೆ ಸಹ್ಯಾದ್ರಿ ಕಾಲೇಜು ತಂಡ ಸ್ವಂತಿಯನ್ನು ಬಳಸಿ ಗೆಲುವು ಸಾಧಿಸಿದೆ ಎಂದ ಅವರು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ವಿ. ಎಲ್. ಪ್ರಭಾಕರ, ಪ್ರಾಂಶುಪಾಲ ಡಾ. ಉಮೇಶ್ ಎಂ ಭೂಷಿ, ಕೆಪಿಲರ್‌ಸಿಎಸ್‌ನ ನಿರ್ದೇಶಕ ಪ್ರೊ.ಬಿ.ಎನ್.ಕೀರ್ತಿ, ಡೀನ್ ಡಾ.ಬಿ.ಎಲ್. ಲೀಪಾ ಉಪ್ಪುಕರಿದರು.



ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಡ್ರಿಮರ್ಸ್ ತಂಡ ಇತ್ತೀಚೆಗೆ ಕರ್ನಾಟಕ ಐಐಟಿಯಲ್ಲಿ ನಡೆದ ಎನ್‌ಎಸ್‌ಎಸ್‌-13 ಸ್ಪರ್ಧೆಯಲ್ಲಿ 'ಡ್ರಿಲ್ ಡ್ರಾಬ್' ಎಂಬ ಹೆಸರಿನ ಮಾದರಿಯ ಯಂತ್ರದ ಅಡಿಪಾಯವನ್ನು ಪ್ರಸ್ತುತ ಪಡಿಸಿ ಪ್ರಥಮ ಒತ್ತುಮಾನ್ಯ ಪಡೆದಿದ್ದಾರೆ. ಕುಕ್ಕನೂರು ಕಾಲೇಜಿನಲ್ಲಿ 'ಡ್ರಿಮರ್ಸ್' ತಂಡವನ್ನು ನಿಯಮಗಳ ಸಂಶೋಧಕ ಪ್ರೊ. ಬಿ. ವಿ. ಶ್ರೀಕಾಂತ್ ಆಫರಿಸಿದರು.

ಡಾನ್‌ಸನ್ ಟೆಕ್ನಿಕ್ ಹೇಳಿದರು. ಡ್ರಿಮರ್ಸ್ ತಂಡದ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ಪದವಿ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಡಾನ್‌ಸನ್ ಟೆಕ್ನಿಕ್, ಫುಡಿಲ್ ಲಬ್ಬಿನ್, ಮೆಕಾನಿಕಲ್ ಎಂಜಿನಿಯರಿಂಗ್‌ನ ಪದವಿ ಸೆಮಿಸ್ಟರ್ ವಿದ್ಯಾರ್ಥಿ ಗೌತಮ್ ನಾಯಕ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ 3ನೇ ಸೆಮಿಸ್ಟರ್ ವಿದ್ಯಾರ್ಥಿ ವಿದ್ಯಾರ್ಥಿ ಅಮರ್ ಆಗರ್‌ವಾಲ್ ತಂಡ ಒತ್ತುಮಾನ್ಯ ಗೆದ್ದಿದೆ. ಹುಕ್ಕನೂರು ಕಾಲೇಜು ಸ್ನಾತಕೋತ್ತರ ನಿಯಮಗಳ (ಎನ್‌ಐಎಸ್‌)ನ ಪ್ರಾದ್ಯ ಸಂಶೋಧಕ ಪ್ರೊ. ಬಿ. ವಿ. ಶ್ರೀಕಾಂತ್ ಒತ್ತುಮಾನ್ಯ ಪಡೆದ

ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ಪ್ರೊ. ಅಬ್ದುಲ್ ಕರೀಮ್ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮಾರ್ಗದರ್ಶನ ನೀಡಿದ್ದರು. ಕರ್ನಾಟಕ ಸರ್ಕಾರ ಸಂಶೋಧನಾ ಕೇಂದ್ರದ ವತಿಯಿಂದ ಡ್ರಿಮರ್ಸ್ ತಂಡ 'ಡ್ರಿಲ್‌ಡ್ರಾಬ್' ಮಾದರಿಯನ್ನು ತಯಾರಿಸಿದ್ದು ಚಿತ್ರಗಳನ್ನು ಹೊಂದಿದೆ. ರಿಮೋಟ್ ನಿಯಂತ್ರಿತ ಈ ಯಂತ್ರ ಏರುತ್ತಗಿನ ಮೇಲೆ ಚಲಿಸುತ್ತವುದು. ಅಲ್ಲದೆ ನೆಲವನ್ನು ಕೊರೆಯುವ ಮೊನಾಕ್ಯು ಮತ್ತು ನೆಲದ ಮೇಲಿರುವ ನೀರನ್ನು ಹೀರಿಕೊಳ್ಳುವ ವರ್ಚುಸ್ಕೂ ಆಳವಡಿಸಲಾಗಿದೆ.





# ಸಹ್ಯಾದ್ರಿ 'ಡ್ರೀಮ್‌ಸರ್‌ಫ್' ಆವಿಷ್ಕಾರ ಪ್ರಥಮ

## ■ ಸಂಶೋಧಕ ಪ್ರೊ.ಬಿ.ವಿ.ಶ್ರೀಕಂಠನ್ ಶ್ಲಾಘನೆ



ಅತಿಥಿಗಳೊಂದಿಗೆ ಸಹ್ಯಾದ್ರಿ ಕಾಲೇಜು ಸಂಶೋಧಕರಾದ ವಿಜ್ಞಾನಿಗಳು.

ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳ ಸಹಜ ವ್ಯಕ್ತಿಯಾಗುವಂತೆ (ಇಂಟೆಲಿಜೆನ್ಸ್ ಡಿವಿಷನ್ ಶಿಕ್ಷಣ ಕ್ಷೇತ್ರ) ಉನ್ನತ ಮಟ್ಟದ ಸಂಶೋಧಕರೊಂದಿಗೆ ಸಹ್ಯಾದ್ರಿ ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು.

ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು.



ಸಂಶೋಧಕರೊಂದಿಗೆ ಸಂಶೋಧಕರೊಂದಿಗೆ ಆವಿಷ್ಕಾರ ಪ್ರಥಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು.

ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರೀಮಿಯರ್ ಕನಿವಾರ ಪ್ರಥಮ ಆವಿಷ್ಕಾರ ಪ್ರಥಮವಾಗಿ ನಡೆಯಿತು.






**Sahyadri Team Members of "DREAMERS" at IIT Kharagpur**



...Educating the young minds  
...Training the Technocrats  
...Empowering the Engineers



**SAHYADRI**  
**COLLEGE OF ENGINEERING & MANAGEMENT**  
Sahyadri Campus, Adyar, Mangalore - 575007, Karnataka, India.

Tel.: + 91 824 2277222 Email: sahyadri@sahyadri.edu.in website: sahyadri.edu.in